

జరిపత్రనెయ్య పరిశుద్ధాత్మను

“బదుకినువంధద్ద ఆత్మచే; మాంసపు యాపుదక్కు తుయోజనచాగు వదిల్ల, నాను నిచ్చగే కేళయిప మాత్రగాలే ఆత్మవాగియిం జింపవాగియిం అచే” (యోహాన 6:63).

క్షైన్తున బిశ్వాసపన్న అష్టికేశాష్టుడ హేజ్స్యాదపరేల్లరూ మాజ్యడుబికేయల్ల హలశుద్ధాత్మను ఈ కేళగిన బిధగళల్లయి ఒందు బిధదల్ల కాయ్యమాడుపనేందు నంబుత్తుచే: (1) తష్టిహోదచన క్షుద్దయిద చేలే సేలపవాగి కాయ్యమాడుపదర ముఖాంతర, (2) దేవర వాక్యద ప్రెసంగ ఇల్లచే ఓచుబికేయాందిగి సిరతరాగియపదరల్ల, ఇల్లచే (3) పరోలెంచువాగి వాక్యద ముఖాంతర సత్యపు భావసాత్కార అనుబంధగళల్ల దేలరేయలారదు, ఆదరే తుకణసల్పట్ట దేవర వాక్యదల్ల మాత్రచే దేలరేయపుదు.

“సిఱిందలూ ఆత్మసిందలూ ఔషధా” (యోహాన 3:5)

యేఎను నికొదేమసిగే కేళయిద ఈ కేళకేయాందిగి, బ్యాబులపన్న అధ్యయన మాడుప త్రుతియేబ్బునూ వితెనబేఁకాగుత్తుదే: “నాను నినగే నిజనిజవాగి కేళత్తేనే, ఒబ్బును నిఱినిందలూ ఆత్మనిందలూ కుట్టదిద్దరే దేవర రాజ్యస్తే సేరలారను” (యోహాన 3:5). ఈ కేళకేయింద యేఎనుపు, హోనదాగి కుట్టపదన్న తరుపదక్కు క్షుద్దయిద చేలే హలశుద్ధాత్మనింద సేరపాద కాయ్యాజరణియన్న బోధిసుత్తిద్దనేందు హేజ్స్యాద హైటస్టంట్ జగత్తు నంబుత్తుదే.

“హోనదాగి కుట్టపదరల్ల” హలశుద్ధాత్మను కేగే ఒళగొండియపను ఎంబుదన్న యేఎను స్ఫృష్టపడిసియపదిల్ల, ఆదరే హలశుద్ధాత్మను ఒళగొండియపను ఎందు మాత్రచే కేళద్దానే. హలశుద్ధాత్మను కేగే హోనదాగి కుట్టపదన్న తరుత్తునే ఎంబుదన్న అధంమాడికేశాష్టుపదక్కు హోన ఒడంబడికేయ ఇతర బోధిసుగళన్న ఒబ్బును అధ్యయన మాడబేకు.

యోహాన 3:5రల్లయి “ఆత్మ” ఎందరే హలశుద్ధాత్మ ఎందు హేజ్స్యాద ధామిక గుంపుగళు బోధిసువాగ, అపు “సిలు” ఎంబుదన్న తప్పుగి అనేక బిధగళల్ల వ్యాఖ్యానిసుత్తచే.

“సిలు” వాక్యదంచే ద్వార్థసల్పట్టద్ద, యోహాన 3:5రల్లయి “సిలు” ఎంబుదన్న “వాక్య” ఎందు కేలవరు నంబుత్తారె. కేలపు వ్యాఖ్యానిగళ “సిలు” ఎంబ హదదల్ల బాట్టిస్తుక్కే నంబంధ బిరుపదన్న సోఁడుపదన్న తిరస్తునుత్తారె మత్తు [ఎఫేస 5:26ర చేలే తమ్మ యోళజనేయన్న అవలంబిసి] దేవర

ವಾಕ್ಯವು ಶುದ್ಧಗೊಳಿಸುವ ಹಲಿಜಾಮುದ ಬಗ್ಗೆ ನಮ್ಮ ಕರ್ತನು ಮಾತಾಡುತ್ತಿದ್ದನು ಎಂದು ತಿಳಿಯತತ್ತ್ವದೇ.¹ ಉದಾಹರಣೆಯಾಗಿ, “ಅದುದಲಿಂದ ನೀಲನ ಬಗ್ಗೆ ನಿಕ್ಷೇಪದೆಂದು ನಿಗೆ ಆತನು ಹೇಳಿದಾಗ, ಆತನ ಅಥವ ದೇವರ ವಾಕ್ಯವಾಗಿತ್ತು ವಾಕ್ಯದ ಶಿಫ್ಟಲನುವ ಬಲದ ಕಾರಣದಿಂದ ಹೋಳಿಕೆಯ ಕೊಡಲ್ಪೂರ್ಣದ್ದು” ಎಂದು ಒಬ್ಬ ಬರಹಗಾರನು ಹೇಳಿದ್ದನೇ (ನೋಡಿಲ ಕೀರ್ತನೆ 119:9; ಯೋಹಾನ 15:3 ಎಫೆನ 5:26).²

ಯೇನು “ನೀರು” ಎಂಬ ಹದವನ್ನು ನಾಂಕೆಲೆಕವಾಗಿ ಉಪಯೋಗಿಸಿದ್ದರೆ, ಆಗ ಆತನು “ಅತ್ತು” ಎಂಬುದನ್ನು ನಾಂಕೆಲೆಕವಾಗಿಯೂ ಉಪಯೋಗಿಸಲಾಗುತ್ತಿದ್ದು ಎಂದು ನಾವು ಹೇಗೆ ತಿಳಿದುಕೊಳ್ಳುತ್ತೇವೆ? ಈ ಹೇಳಿಕೆಯಲ್ಲಿ ಯೇನುವು ನೀರನ್ನು ಮಾತ್ರವೇ ಯಾಕೆ ನಾಂಕೆಲೆಕವಾಗಿ ಉಪಯೋಗಿಸಿದನು ಮತ್ತು ವಾಕ್ಯದಲ್ಲಿಯೂ ಇತರ ಪ್ರತಿಯೊಂದು ಹದವನ್ನು ಅಕ್ಷರಶಃ ಲೀಡಿಯಲ್ಲಿ ಉಪಯೋಗಿಸಿದನು? ಇತರ ಹದಗಳು - “ಅತ್ತು”, “ತ್ವರೇಶಿನು” ಮತ್ತು “ದೇವರ ರಾಜ್ಯ” ಎಂಬವುಗಳು ಅಕ್ಷರಶಃವಾಗಿದ್ದರೆ “ನೀರು” ನಿಲ್ಲ ಎಂದು ಯಾಕೆ ಅಥವಾಗುವದಿಲ್ಲ?

ಬಹಕ್ಕ ಸಲ ಉಲ್ಲೇಖಸಿದ ಎಫೆನ 5:26 ವಾಕ್ಯವು ನೀರು ಆಗಿದೆಯೆಂದು ಹೇಳುವದಿಲ್ಲ, ಆದರೆ ನಭೇಯು “ವಾಕ್ಯದೊಂದಿಗೆ ನೀಲನ ಹೇಳಿಯಬಿಕೆಯೊಂದಿಗೆ” ಶಿಫ್ಟಲನಲ್ಪೂಡುತ್ತದೆ ಎಂದು ಹೇಳುತ್ತದೆ. “With” ಎಂದು ಭಾಷಾಂತರಿಂದಲನಲ್ಪಂಟ್ಟ ಉಪನಾಮವ್ಯಯವು *en* (“in”) ಎಂದಥರವ್ಯಾಪ್ತಿ ಮೂಲ ಹದದಿಂದ) ಎಂದಿದೆ. ಬಹುಶಃ, ವಾಕ್ಯದೊಂದಿಗೆ ಕೊಡಿದ ನೀರು ನಭೇಯ ಶಿಫ್ಟಲನಬಿಕೆಯನ್ನು ತರುವುದು ಎಂಬುದು ವಜನದ ಅಥವಾಗಿರಬಹುದು ವಾಕ್ಯವ್ಯಾಪ್ತೇ ಶಿಫ್ಟಲನುವದಿಲ್ಲ. ವಾಕ್ಯವು ಹೃದಯವನ್ನು ತ್ವರೇಶಿನದಿದ್ದರೆ ನೀರು ಶಿಫ್ಟಲನಲಾರದು. ನೀರು (ಮಾತ್ರ 16:16; ಅತ್ಯೋನ್ತಾರ ಕೃತ್ಯ 22:16) ವಾಕ್ಯದೊಂದಿಗೆ ಮಾತ್ರವೇ (ಅತ್ಯೋನ್ತಾರ ಕೃತ್ಯಗಳ 11:14; ಯಾಕ್ಯೋಽಬ 1:21) ರಙ್ಕಣಿಯಲ್ಲಿಯೂ ನೂತನ ಜನಸದಲ್ಲಿಯೂ ಹಲಿಜಾಮುಗೊಳ್ಳುವ ಯೇನುವಿನ ಶಿಫ್ಟಲನುವ ರಕ್ತಕ್ಕೆ ನಮ್ಮನ್ನು ತರಬಲ್ಲದು.

“ನೀರು” ಅತ್ಯದಂತೆ ದೃಷ್ಟಿಸಬ್ಲ್ಯಾಂಕ್ ಬೇಲೆಯವರು “ನೀರು” ಹಲಿಜಾರ್ಕ್ಯಾನಾಷ್ಟ್ ತ್ರಿತೀಂಧಿನುತ್ತದೆ ಎಂದು ವಾದಿಸಿದ್ದಾರೆ. ಕ್ರಿಇಕ ಹದ *kair* ಅದ ತ್ರಥಮ ಅಥವ “and” ಎಂಬುದನ್ನು ಕೊಡಬಾರದು, ಆದರೆ ಏರಡನೆಯ ಅಥವ “even” ಎಂದು ಕೊಡ ಬೇಕೆಂದು ನಂಬುತ್ತಾರೆ. ಹೀಗೆ ಈ ವಾಕ್ಯವು, “ಒಬ್ಬನು ನೀಲನಿಂದಲೂ, ಅಷ್ಟೇ ಅಲ್ಲದೇ ಅತ್ಯಾಂದಲೂ ಹುಟ್ಟಿದ್ದರೆ ಅವನು ದೇವರ ರಾಜ್ಯವನ್ನು ತ್ವರೇಶಿನಲಾರನು,” ಎಂದು ನಿನಗೆ ಹೇಳುತ್ತೇನೆ ಎಂದಾಗುತ್ತದೆ. ಪ್ರಾಥಿಬಿಕ ಅಥವಾ ಯಾವಾಗಲೂ ಹಿನ್ನೆಲೆಯು ದ್ವಿತೀಯವನ್ನು ತೇಳಿದಿದ್ದಾಗ ಉಪಯೋಗಿಸಲ್ಪಡಬೇಕು. “And” ದರ ಬದಲು “even” ಎಂಬುದನ್ನು ಉಪಯೋಗಿಸ ಬೇಕೆಂಬುದನ್ನು ಹಿನ್ನೆಲೆಯಲ್ಲ ಯಾವುದೂ ತೊಲನುವದಿಲ್ಲ. “ನೀರು” ಅಂದರೆ “ಅತ್ತು” ಎಂದಥರ ಕೊಡಲು ಅಂಥ ಪ್ರಯತ್ನಪ್ರ ನೀರು ಎಂಬುದು ಬಾಹ್ಯಿಸ್ತಕ್ಕೆ ಸಂಬಂಧಿಸಿದೆ ಎಂಬ ತೀವ್ರಾನಸಕ್ಕೆ ಬರುವದನ್ನು ತಪ್ಪಿಸಿ ಕೊಳ್ಳಲು ಮಾಡಲ್ಪೂರ್ಣದೆ.

ಇನ್ನೊಂದು ಲಿತಿಯ ತರ್ಕ ಯೋಹಾನ 7:38, 39ರ ಮೇಲೆ ಕಟ್ಟಲ್ಪೂರ್ಣದೆ: “ನಾಷ್ಟನ್ನು ನಂಬಿದವನ ಹೊಣೆಯೊಳಗಿಂದ ಶಾಸ್ತ್ರದಲ್ಲ ಹೇಳಿರುವ ತ್ರಿಕಾರ ಜೀವಕರವಾದ ನೀಲನ ಹೇಳಿಗಳ ಹಲಿಯುವಚ್ಚು.” ಆದರೆ ಆತನನ್ನು ನಂಬಿದವನು ಸ್ವೀಕರಿಸುವ ಅತ್ಯನ್ತ ಬಗ್ಗೆ ಇದನ್ನು ಮಾತಾಡಿದನು. ಈ ಹಿನ್ನೆಲೆಯಲ್ಲಿ ಯೇನುವು ಸ್ವಷ್ಟವಾಗಿ “ನೀಲನ” ಬಗ್ಗೆ ನಾಂಕೆಲೆಕವಾಗಿ ಉಪಯೋಗಿಸಿದನು. ಹಿಂದಿರ್ಜಿ, ಇಲ್ಲಿ “ನೀರನ್ನು” ನಾಂಕೆಲೆಕವಾಗಿ ಉಪಯೋಗಿಸಿದ ಸಂಗತಿಯು ಯೋಹಾನ 3:5ರಲ್ಲ ಆತನು

“ನೀರನ್ನ” ನಾಂಕೆತಿಕವಾಗಿ ಲುಪಯೋಗಿಸಿದನು ಎಂದು ರುಜುವಾತಾಗುವದಿಲ್ಲ. ಯೋಹಾನ 7ರಳ್ಳ ಯೇಣುವು ನಾಡನ ಜನಸದ ಬಗ್ಗೆ ಮಾತಾಡುತ್ತಿರುವದಿಲ್ಲ ಅದರೆ “ನಂಜಕೆಯಷ್ಟು” ದೇವರಿಗೆ ವಿಧೇಯರಾಗುವವರಿಗೆ ಪರಿಶುದ್ಧತ್ವ ಪರವು ಕೊಡಲ್ಪಟ್ಟದ್ದಕ್ಕೆ ಸಂಬಂಧಿಸಿ ಹೇಳುತ್ತಿದ್ದನು (ಅಂತೋನ್ತಲರ ಕೃತ್ಯಗಳು 5:32).

“ನೀರು” ದೈಹಿಕ ಜಿನಸದರಂತೆ ದೃಷ್ಟಿನಲ್ಲಿಷ್ಟಿದ್ದು. ಯೇಣುವು ದೈಹಿಕ ಜಿನಸಕ್ಕೆ ಹೋಲಿಸಿದನೆಂದು ತೇಮಾನಿನುವನು “ನೀರು” ಜನಸಕ್ಕೆ ಸಂಬಂಧಿಸಿದ ಭಿನ್ನಾಂದ ಪ್ರವಕ್ಷೆ ಸಂಬಂಧಿಸಿದೆಯೆಂದು ತೇಮಾನಿನುತ್ತಾರೆ. ಯೋಹಾನ 3:ರಳ್ಳಿಯ “ದೇಹ ದಿಂದ ಹುಟ್ಟಿದ್ದ ದೇಹವೇ; ಅತ್ಯನಿಂದ ಹುಟ್ಟಿದ್ದ ಆಕ್ರಮ” ಎಂಬ ಯೇಣುವಿನ ಹೇಳಿಕೆಯ ಮೇಲೆ ಅವರು ತಮ್ಮ ವಾದವನ್ನು ಕಟ್ಟುತ್ತಾರೆ. “ನೀರು ದೈಹಿಕ ಜಿನಸದ ಸಂಗತಿಗೆ ನಾಂಕೆತಿಕವಾಗಿರಬಹುದು... ಅನಂತರದ ಯಿಹಾದಿ ವಿಜಾರದಲ್ಲ ‘ನೀರು,’ ಗಭರ ಸ್ವಜನಾತ್ಮಕ ಅಂಶದಂತೆ ತಿಜಯಲ್ಪಟ್ಟದೆ” ಎಂದು ರೂಬಿರ್ ಹಾವೆ ನ್ನಾಜಿನನು ಹೇಳಿದ್ದಾರೆ (2 ಎನ್ನ್‌ನ್ನೆ vii. 8).³

ಇದರೊಂದಿನ ಸಮಸ್ಯೆಯು ಯೇಣುವು ಎರಡು ಜಿನ್ನವಾದ ಜಿನಸಗಳ ಬಗ್ಗೆ ಮಾತಾಡುತ್ತಿರುವನೆಂಬುದಿಲ್ಲ. ಅತನು ಒಂದೇ ಒಂದು ಜಿನಸದ ಬಗ್ಗೆ, ನೀರು ಮತ್ತು ಅತ್ಯನ್ನು ಒಳಗೊಂಡಿರುವ ಜಿನಸದ ಬಗ್ಗೆ ಮಾತಾಡುತ್ತಿದ್ದಾನೆ. ಕ್ರೈಸ್ತಿಕ ತೇಲ್ರ್ ಬ್ಲಿನ್ಸರ್ ಕೇ ವಚನದ ಮೇಲೆ ವ್ಯಾಖ್ಯಾನಿಸಿದ್ದಾರೆ:

ಎರಡು ಜಿನ್ನವಾದ ಪರಿಸರಗಳನ್ನು ವಿವರಿಸುತ್ತಿದ್ದರೆ ಮಾಡುತ್ತಿದ್ದಂತೆ ಯೋಹಾನನು “spirit” ಮೊದಲು ಎರಡನೆಯ “of” (ಗ್ರಿಕ್: ex) ಇಡುತ್ತಿರಲಿಲ್ಲ. ಒಂದೇ ex ಒಂದೇ ಸಂದರ್ಭವನ್ನು ವಿವರಿಸುತ್ತದೆ. ಏಕತೆಯು, ಹಾಗಾದರೆ ಸಂಪೂರ್ಣ ವಾಗಿ gennethet ಭಾರತಕಾಲ ಕರ್ತೃಸಂಬಂಧ ಕರ್ಮಣಿ ಶ್ರಯೋಗಿದಿಂದ ನಾಷಿನಲ್ಪಟ್ಟಿದೆ. ಅದರ ಅಧರ ಅತ್ಯರ್ಥವಾಗಿ ನೀರನಿಂದ ಮತ್ತು ಅತ್ಯನಿಂದ “ಒಮ್ಮೆ ಹುಟ್ಟಿದೆ” ಎಂದಾಗುತ್ತದೆ.⁴

“ಆಇ... ಎರಡು ನಾಮ ಪದಗಳನ್ನು ಲುಪಪದಗಳಲ್ಲದೇ ಮತ್ತು ಒಂದು ಅಪನಗಾಂವ್ಯದ ಕರ್ಮಗಳಂತೆ kaiಂದಿಂದ ಕೂಡಿನುತ್ತದೆ, ಹಿಂಗೆ ಅವು ಸಂಪೂರ್ಣವಾಗಿ ಬೇರೆಯಾಗಿಲ್ಲ ಅದರೆ ಒಂದೇ ಭಾವನೆಯ ವಿಷಯಾಂಶವಾಗಿವೆ” ಎಂದು Homer Kent Jr. ಮತ್ತು ಇತರ ಹಂಡಿತರು ಒಟ್ಟಿಕೊಳ್ಳುತ್ತಾರೆ.⁵

ನೀರನ ಒಂದು ಜಿನಸ ಮತ್ತು ಅತ್ಯನಿಂದ ಅನೆನ್ನಾಂದು ಜಿನಸದ ಬಗ್ಗೆ ಯೇಣು ಮಾತಾಡುತ್ತಿರುವದಿಲ್ಲ. ಅತನು ಒಂದೇ ಜಿನಸದ ಬಗ್ಗೆ, “ನೀರನ ಮತ್ತು ಅತ್ಯನ್ನ” ಜಿನಸದ ಬಗ್ಗೆ ಮಾತಾಡುತ್ತಿದ್ದನು.

“ನೀರು” ಕೇವಲ ಒಂದು ಸಂಕೇತದಂತೆ ದೃಷ್ಟಿನಲ್ಲಿಷ್ಟಿದ್ದು. “ನೀರನ್” ಬಾಹ್ಯಿಕವು ಕೇವಲ ಒಂದು ಸಂಕೇತದಂತೆ ಯೇಣುವಿನ ಅಧರವೆಂದು ಇತರರು ಸಂಬಂಧಿಸ್ತಾರೆ. ನಿಕೊಡೇಮಸಿಗೆ ಅತನ ಹೇಳಿಕೆಯ ರಕ್ಷಣೆಗಾಗಿ ಇಲ್ಲವೇ ಪರಲೋಕದೊಳಗೆ ತ್ವರಿತಿನುವದಕ್ಕಾಗಿ ಬಾಹ್ಯಿಕವು ಅವಶ್ಯಕತೆಯಿದೆ ಎಂಬುದನ್ನು ಅಧರಕೊಡುತ್ತದೆಂದು ಯೇಣಿ ನುವದಿಲ್ಲ. ವಿಳಿಯಂತ್ರ ಹೆಂತಿಸ್ನೆನ್ ಹಿಂಗೆ ಬರೆದಿದ್ದಾರೆ: “ಆದುದಿಲಿದ ಸ್ವಷ್ಟವಾದ ಅಧರವು ಹಿಂಗಿದೆ: ನೀರನಿಂದ ಬಾಹ್ಯಿಕ ಹೊಂದುವುದು ನಾಕಾಗುವದಿಲ್ಲ. ಮುಕ್ಕೆಯಂತೆ ಸಂಕೇತವು ಬೇರೆಯಿಂದು ಹೊಂದುತ್ತಿದ್ದಾಗಿದೆ. ಅದರೆ ನೂಜಿನಲ್ಲಿಷ್ಟ ಸಂಗತಿಗಳಿಂದ ಸಂಕೇತವು ಜೊತೆಯಾಗಿ ಹೋಗಬೇಕು: ಪರಿಶುದ್ಧತ್ವಾತ್ಮನ ಶುದ್ಧಿಕರಿಸುವುದು

ಜೊತೆಯಾಗಿ ಹೋಗ ಬೇಕು.”⁶

ಈ ತೀವ್ರಾನದೊಂದಿಗಿರುವ ನಮಸ್ಯಯ ದೇವರ ರಾಜ್ಯವನ್ನು ಪ್ರವೇಶಿಸ ಬೇಕಾದರೆ ಒಬ್ಬನು ಹಲಶುದ್ಧತ್ವಾನಿಂದ ಮಾತ್ರವೇ ಹುಟ್ಟಿರಬೇಕಾಗಿಲ್ಲ ಅದರೆ “ನಿರು ಮತ್ತು ಅತ್ಯನ್ನಿಂದ” ಹುಟ್ಟಬೇಕು ಎಂದು ಯೀನು ಹೇಳಿದನು ಎಂಬುದು. ನಿರು ನಂತೆತದಂತೆ ಮತ್ತು ಮುದ್ರೆಯಂದೆ ಆರ್ಥಿಕಾಗುವುದೋ, ಇಲ್ಲವೋ, ಅದರೇ ರಾಜ್ಯವನ್ನು ಪ್ರವೇಶಿಸುವದಕ್ಕಾಗಿ ನಿರು ಒಳಗೊಂಡು ಜನನಪ್ರಾಗಿತ್ಯದಂದು ಯೀನು ಹೇಳಿದನು. ಅದದಲಂದ “ನಿರು ಮತ್ತು ಅತ್ಯ” ಎರಡಲಂದ ಹುಟ್ಟಬೇಕೆಂದು ಇರುವವರು ದೇವರ ರಾಜ್ಯವನ್ನು ಪ್ರವೇಶಿಸಿರುವದಿಲ್ಲ.⁷

ನೂತನ ಜನನ (1 ಹೆಚ್ 1:23)

ಭಾಷಿಸ್ತುದಿಲ್ಲ “ನಿರು” ಉಪಯೋಗಿಂದ ನೂತನ ಜನನಪ್ರಾಗಿತ್ಯದಿಲ್ಲ, ಜನನದಲ್ಲ ಹಲಶುದ್ಧತ್ವಾನ್ನಿಂದ ಹೇಳಿ ಒಳಗೊಂಡಿರುವನು? ದೈಹಿಕ ಜನನಪ್ರಾಗಿತ್ಯದಿಲ್ಲ, ತಕ್ಷಿ ತಾಂತ್ರಿಕ ದೇವತದಿಂದ ಬರುವದನ್ನು ಒಳಗೊಂಡಿರುವುದು. ತಂದೆಯ ವಾಕ್ಯದ ಕಾರಣದಿಂದ ಜೀವನವು ನಾಧ್ಯವಾಗಿದೆ. ಜೀವನವು ವಂಶದಲ್ಲ (ಜೀಜಿದಲ್ಲ) ಇರುತ್ತದೆ.

ಅದು ಅತ್ಯಿಕ ಜನನಕ್ಕೂ ನಕ್ಯಾವಾಗಿದೆ. “ನಿರು ಪುನರ್ಜನನಮ್ಯ ಹೊಂದಿದವ ರಾಗಿದ್ದಿಲ್ಲ; ಆ ಜನ್ಮಪು ನಾಶವಾಗುವ ಜೀಜಿದಿಂದ ಉಂಟಾದದ್ದಲ್ಲ, ಅದು ನಾಶವಾಗದ ಜೀಜಿದಿಂದಲೇ ಉಂಟಾದದ್ದು, ಅದು ದೇವರ ಸದಾಜೀವಪುಷ್ಟ ವಾಕ್ಯದ ಮೂಲಕ ವಾಗಿ ಉಂಟಾಯಾತು” (1 ಹೆಚ್ 1:23). ಜೀಜಿ, ದೇವರ ವಾಕ್ಯಪು ನೂತನ ಜನನದಲ್ಲ ಜಂಬದ ಮೂಲವಾಗಿದೆ. “ಬದುಕಿನುವಂಥಿಂದ್ದು ಅತ್ಯವೇ; ಮಾಂಸಪು ಯಾವುದಕ್ಕೂ ಪ್ರಯೋಜಿಸಿದಂತಹ ಪ್ರಯೋಜಿಸಿದಲ್ಲ, ನಾನು ನಿಮಗೆ ಹೇಳಿಯವ ಮಾತುಗಳೇ ಅತ್ಯಾಗಿಯಾ ಜೀವವಾಗಿಯಾ ಅವೇ” (ಯೋಹಾನ 6:63) ಎಂದು ಯೀನು ಹೇಳಿದನು. ನೂತನ ಜನನವನ್ನು ತರುವ ವಾಕ್ಯದ ಮುಕಾಂತರ ಹಲಶುದ್ಧತ್ವಾನ್ನಿಂದ ಜೀವ ತೊಡುತ್ತಾನೆ. ಜೀಜಿದಲ್ಲ ಜೀವಬಿರುವಂತೆ ವಾಕ್ಯದಲ್ಲ ಜೀವಬಿರುತ್ತದೆ. ಮತ್ತು ಹಲಶುದ್ಧತ್ವಾನ್ನಿಂದ ವಾಕ್ಯಪು ಶ್ರವಣಸಲ್ಪಣೆ ನಾಧನವಾಗಿದ್ದಾನೆ. ನೂತನ ಜೀವಕ್ಕೆ ಬರಲು ಜೀಜಿಕ್ಕೆ ನಿರು ಅವಶ್ಯವಿರುವಂತೆ, ಒಬ್ಬನು ನೂತನ ಅತ್ಯಿಕ ಜೀಜಿತಕ್ಕೆ ಬರಲು ದೇವರಿಗೆ ನಿರು ಅವಶ್ಯವಾಗಿರುತ್ತದೆ.

ರಾಜ್ಯದ ಜೀಜಿಗ ಮುಖಾಂತರ ದೇವರ ರಾಜ್ಯದಲ್ಲ ಅತ್ಯಿಕ ನಸಿಗಳಂತೆ ನಾವು ಜೀವಕ್ಕೆ ಬರುತ್ತೇವೆ (ಮತ್ತಾಯ 13:19-23). ನಾವು ಅತ್ಯಿಕ ಜೀವ ಹೊಂದಿಕೊಳ್ಳುವ ಜೀಜಿಪ್ರಾಗಿತ್ಯದೇವರ ವಾಕ್ಯವಾಗಿದೆ (ಲೂಕ 8:11). ಅತ್ಯನಲ್ಲದೇ ವಾಕ್ಯಬಿರಲಾರಾದು: ವಾಕ್ಯ ಬಿಲ್ಲದೇ ಯಾವುದೇ ಜೀವ ಇಲ್ಲವೇ ಜನನ ಇರುವದಿಲ್ಲ; ಮತ್ತು ಜೀವ ಇಲ್ಲವೇ ಜನನ ಇಲ್ಲದೇ ಯಾವನೂ ರಾಜ್ಯದ ನಡವ್ಯನಾಗಲಾರನು.

ನೂತನ ಜನನಪ್ರಾಗಿತ್ಯದ ಹಲಶುದ್ಧತ್ವಾನ್ನಿಂದ ನೀರಂಬಾದ ಕಾಯಾಂಜರಣಿಯಂದ ತರಲ್ಪಟ್ಟದೆಯೆಂದು ಹೇಳಿ ಒಡಂಬಡಿಕೆಯಿಲ್ಲ ಯಾವುದೇ ಉದಾಹರಣೆ ಇಲ್ಲವೇ ಏಜನ ನೂತನವಿರುವದಿಲ್ಲ. ಅತ್ಯನ್ನು ಜೀವ ಉತ್ಪಾದಿಸುವ ಜೀಜಿ, ವಾಕ್ಯದ ಮೂಲನಾಗಿದ್ದಾನೆ.

ಯೀರಣಸಲೇಖನಿಲ್ಲ (ಅಪ್ರೋಫ್ತಲರ ಕೃತ್ಯಗಳ 2:5) ಹಂಜಾಶತ್ರುಮು ಹಬ್ಬಿದ ದಿನದಂದು, ಮೊದಲನೆಯ ಬಾಲಗೆ ಯೀನುವಿನ ಹೆಸರಿನಲ್ಲ ಹಾಪಗಳ ಕ್ಷಮಾಪಣೆಯ ಶ್ರವಣಸಲ್ಪಣೆತ್ತು (ಲೂಕ 24:47). ಅಪ್ರೋಫ್ತಲರ ಮೇಲೆ ಹಲಶುದ್ಧತ್ವಾನ್ನಿಂದ ಬಂದ ಮೇಲೆ (ಅಪ್ರೋಫ್ತಲರ ಕೃತ್ಯಗಳ 2:4) ಒಂದು ಜನನಮೂಹಕಪ್ರಾಗಿತ್ಯದಿಲ್ಲ ಅಪ್ರೋಫ್ತಲರ

కృత్యగళ 2:6). “మాతుగళన్ను” కేళబేలెకెందు హేతును త్రభోధి సిదను (అప్పోస్తులర కృత్యగళ 2:14, 22). అవరు “కేళదాగ” అవరు హుదయిగళ స్వతీనసల్పట్టచు (అప్పోస్తులర కృత్యగళ 2:37). “అచన మాతగె ఒప్పికేలండపరు బాట్టిన్నా మాడసి కేలండరు” (అప్పోస్తులర కృత్యగళ 2:41వ). జనరు హేగే హొనదాగి కుష్టపరు ఎంబుదర బగ్గె ఇల్ల లుదాకరిణీయన్ను వాయపూనేచన్ను కొడు త్రేపే. హలశుద్ధాత్మసింద తుంజనల్పట్ట (అప్పోస్తులర కృత్యగళ 2:4), హేతును యేసుపు వాగ్గాన మాడిదంట హలశుద్ధాత్మసింద నక్కయోజగె నడినల్పట్టను (యోకాన 14:16, 17; 16:13).

హేతున మాతగల మేస్సియనండ యేసువినల్ల నంజకేయిడలు యేషద్వరాన్ను నడిసిదపు. (అప్పోస్తులర కృత్యగళ 2:37; నోడిల యోకాన 17:20; అప్పోస్తులర కృత్యగళ 17:11, 12; రోమాపుర 10:17) మత్తు బాట్టిన్న హేందలు త్రేలేహిసిదపు (అప్పోస్తులర కృత్యగళ 2:36-38, 41). ఈ లఱియల్ల అవరు సిలనిందలూ ఆట్టసిందలూ కూడిపరు. ఆగ అవరు “హలశుద్ధాత్మన వరచన్ను” (అప్పోస్తులర కృత్యగళ 2:38) “మక్కాదపలగే” కేడల్పట్టాతనన్ను సిద్దికలిసిదను (గలాక్య 4:6).

కోలోస్సేయపలగే హొలన హేళకేయిలందలూ అదన్నే సిళ్ళయినబముదు. బాట్టిన్నద చొదలు ఒబ్బును హాజదల్ల నక్కిరుపరు ఎందు అవను హేళదను. కాగిద్దరా, నక్కపరేణాజగింం యేసువచన్ను ఎజ్జసిద దేవర కాయిదల్ల నంజకేయింద - ఒబ్బ వ్యక్తియు బాట్టిన్నదల్ల యేసువినోందిగే హాటల్పట్టపను ఆచనోందిగే నజీవచచాగి మాడల్పడుపను. నక్కపరేణాజగింద యేసువచన్ను ఎజ్జసిద అదే శక్తియు తన్న జీవితచన్ను బదలాయినుపుదు చుట్టు హాజదల్లయ మరణింద తన్నన్ను యేసువినల్ల నూతన జీవక్కే తరుపుదెందు చిల్చాసియ గురుతిసుత్తానే (కోలోస్సే 2:12, 13).

తీస్తున పునరుత్థానదల్ల ఆగలే త్రయిసినల్పట్టంత దేవర బలవాద కాయిచు హిగే చిల్చాసియ భరచనేయ నంగతియాగిరుత్తదే. కాగాదరే వాదపు ఈ తేళగినంపియపుదు: అవరు తీస్తున పునరుత్థానద నంగతియన్ను స్థితిశిరుపరు. ఇదు దేవర బలద నాంకేతిక షదజనవాగిక్కు చుట్టు ఆ బలద మీలే అవలంబసి అవరు తీస్తునోందిగే బక్కేయల్ల ఆక్రిక పునరుత్థానచన్ను అవరు ప్రాచిద్దరు.⁸

దేవర అంధ కాయిదల్ల నంజకేయ వాక్యద ముఖాంతర బరుత్కుబే (రోమాపుర 10:17).

ఈ లఱియల్ల హొన జననపు హలశుద్ధాత్మసింద కేడల్పట్ట వాక్యద బలదింద ఉత్సవినల్పట్ట నంజకేయ ముఖాంతర తరల్పట్టదే. నంజకేయ బాట్టిన్నద కాయిదల్ల వ్యక్తపడినల్పట్టదే. అదు బాట్టిన్న హేందిద వ్యక్తియన్ను యేసువినోందిగే ఆచన హాటిటువికే చుట్టు పునరుత్థానదల్ల కొదిసుత్తాచే అష్టే అల్ల, ఆదరే అవన చిల్చాసియన్ను దేవర బలదల్ల తిశయిచండే మాడుత్తదే. యేసువచన్ను ఎజ్జసిద అదే శక్తియు అవన జీవితచన్ను బదలాయినుపుదు; అవనన్ను సిద్ధాచస్ఫేయింద నూతన హలశుద్ధాత్మను నూతన జీవ తరుపల్ల బేలే

ಬೇರೆ ಮಾಡಲ್ಪಡದವರ್ಗಳಾಗಿರುತ್ತವೆ.

ಒಂದು ನೂತನ ಸ್ವಾಷಿ (2 ಕೋರಿಧ 5:17)

ತೀಸ್ತನಾಳ್ಯಾದ ವ್ಯಕ್ತಿಯು ಒಂದು ನೂತನ ಸ್ವಾಷಿ, ಹೊನದಾಗಿ ಹುಟ್ಟಿದವನು ಅಗಿರುವನು (2 ಕೋರಿಧ 5:17). “ತೀಸ್ತನಾಳ್ಯ” ಇರುವುದು ಬಾಹ್ಯಿಸ್ತ್ವದಿಂದ ಪರಿಣಾಮಗೊಳ್ಳುವುದು (ರೋಮಾಪ್ರ 6:3; ಗಲಾಕ್ಯ 3:27) ಒಬ್ಬನು ನತ್ಯಾಕ್ಷೇತ್ರದಲ್ಲಿ ವಿಧೇಯನಾಗುವನು ಇದು ನಂಬಿನಿಪುಂಡು (1 ಹೆಚ್ 1:22). ಈ ನತ್ಯಾವನ್ನು ತೆಳು ಪದಲಂದ ವಿಧೇಯತೆಯು ಉದಯಿಸುವುದು, ಇದು ನಮ್ಮ ರಕ್ಷಣೆಯ ನುವಾರೆಯಾಗಿರುವುದು (ಎಥನ 1:13) ಎಂದರೆ ವಾಕ್ಯವಾಗಿರುವುದು (ಯಾಕೋಬ 1:18; 1 ಹೆಚ್ 1:23).

H. Leo Boles ಹೀಗೆ ಹೇಳಿದ್ದಾರೆ,

ಪರಿಣಾಳ್ಯನು ನೇರವಾಗಿ ಹಾಹಿಯ ಹೃದಯದ ಮೇಲೆ ಕಾಯಂ ಮಾಡುವನೆಂದು ಹೊನ ಒಡಂಬಿಕೆಯು ಬೋಧಿಸುವದಿಲ್ಲ; ... ಹೊಬಲು ನತ್ಯಾವನ್ನು ಅಲನ್ನೆ, ತೀಸ್ತನಾಳ್ಯ ನಂಜಕೆಯಡೇ ಹಾಹಕ್ಕೆ ಮಾನಸಾಂತರ ಹಡದ ಮತ್ತು ತೀಸ್ತನಾಳ್ಯ ಬಾಹ್ಯಿಸ್ತ್ವ ಹೊಂದಿದೆ ಹೊನ ಒಡಂಬಿಕೆಯಲ್ಲ ದಾಖಲೆ ಮಾಡಿದ ಪರಿವರ್ತನೆ ಹೊಂದಿದ ಉದಾಹರಣೆಯಾಗಿದ್ದಿಲ್ಲ.⁹

ರಕ್ಷಣೆಗಾಗಿ ವಿಧಾನವು ಹಂಕಾರತ್ತುಮುದಿನದಂದು ಹೆಚ್ತನ ಮುಖಾಂತರ ತೋಳ ನಲ್ಲಿಟ್ಟು. ಅವನು ಪ್ರಸಂಗಿಸಿದ ವಾಕ್ಯಗಳು (ಅಪೋಂತ್ರಲರ ಕೃತ್ಯಗಳ 2:14, 22, 40). ಕೇಳಿದವರ ಹೃದಯಗಳನ್ನು ತಣ್ಣಿದವು (ಅಪೋಂತ್ರಲರ ಕೃತ್ಯಗಳ 2:37). ನತ್ಯಾವನ್ನು ಅವರು ಸ್ವೀಕರಿಸಿದ್ದ ಬಾಹ್ಯಿಸ್ತ್ವದಲ್ಲ ಪರಿಣಾಮಗೊಂಡಿತು (ಅಪೋಂತ್ರಲರ ಕೃತ್ಯಗಳ 2:41).

ಅಪೋಂತ್ರಲರ ಕೃತ್ಯಗಳಲ್ಲ ಅನಂತರ ದೂಡಿಯು ವಿಧಾನವನ್ನು ಅನುಸರಿಸಿತು. ಕರ್ತವ್ಯ ವಾಕ್ಯವು ಪ್ರಸಂಗಿಸಿಲ್ಲ. ¹⁰ ಜನರು ವಾಕ್ಯಾವನ್ನು ಕೇಳಿದರು ಮತ್ತು ಸ್ವೀಕರಿಸಿದರು (ನಂಜದರು) (ಅಪೋಂತ್ರಲರ ಕೃತ್ಯಗಳ 2:41; 4:4; 8:12, 14; 11:1; 17:11, 12). ವಾಕ್ಯಾವನ್ನು ಸ್ವೀಕರಿಸಿದವರು ಬಾಹ್ಯಿಸ್ತ್ವ ಹೊಂದಿದರು. (ಅಪೋಂತ್ರಲರ ಕೃತ್ಯಗಳ 2:41; 8:12, 35-39; 16:14, 15, 33; 18:8; 19:5).

ಜನರು ಪ್ರತಿಕ್ರಿಯೆ ತೋಳಿಸಿದ ಲೀಟಿಯು ಎಥನ 1:13ರಲ್ಲ ಹೆಲಸಿಂದ ನಾರಾಂಶ ವಾಗಿ ಹೇಳಿಲ್ಪಣಿದೆ. “ನಿಮ್ಮ ರಕ್ಷಣೆಯ ಬಿಂಬಿಯಾದ ನುವಾರೆಯೆಂಬ ನತ್ಯಾವಕ್ಯಾವನ್ನು ಕೇಳಿತೀಸ್ತನಾಳ್ಯ ನಂಜಕೆಯಿಂಬು ಪರಿಣಾಮವಾಗಿ ಮಾಡಲ್ಪಟ್ಟ ಹೆಲಿದ್ದಾಕ್ಷರನೆಂಬ ಮುದ್ರೆ ಹೊಂದಿದಿಲ್ಲ. ಪರಿಣಾಳ್ಯನು ಮುದ್ರೆಯು ನುವಾರೆಗೆ ಕಿಬಿಗೊಡುವದನ್ನು ಮತ್ತು ವಿಶ್ವಾಸಕ್ಕೆ ಬರುವದನ್ನು ಹಿಂಬಾಳಸಿರುವರನ್ನು” ಗಮನಿಸಿಲ್ಲ, ಪರಿಣಾಳ್ಯನು ಜನರ ಹೃದಯಗಳಲ್ಲ ನಂಜಕೆಯನ್ನು ಇಡಲ್ಲ. ಅವರು ನುವಾರೆಯನ್ನು ದೇವರ ವಾಕ್ಯದಂತೆ ಗುರುತಿಸಿ (ಧಂಡಲೋನಿಕ 2:13) ನುವಾರೆಗೆ ಕಿಬಿಗೊಟ್ಟಿದ್ದಲಿಂದ ಅವರು ನಂಜದರು (ಸೋಂಡಿಲ ಯೋಹಾನ 17:20; ಅಪೋಂತ್ರಲರ ಕೃತ್ಯಗಳ 17:11; ರೋಮಾಪ್ರ 10:17). ಈ ದೇವರ ವಾಕ್ಯವು ಅವರ ಜಿವಿತಗಳಲ್ಲ “ನಜಿಲವವಾದದ್ದು, ಕಾಯೆನಾಥಕ ವಾದದ್ದು” ಅಗಿತ್ತು (ಇತಿಹ 4:12). ವಿಶ್ವಾಸಿಗಳ ವಾಕ್ಯಾವನ್ನು ಸ್ವೀಕರಿಸಿ, ಬಾಹ್ಯಿಸ್ತ್ವ ಹೊಂದಿದ ನಂತರ ಅವರು ಪರಿಣಾಳ್ಯನಿಂತ ಮುದ್ರೆ ಹೊಂದಿದರು (ಅಪೋಂತ್ರಲರ ಕೃತ್ಯಗಳ 2:38; ಎಥನ 1:13).

ಹಾಗಾದರೆ ಹಲಿಶುದ್ಧಾತ್ಮನು ನಬೀಕರಿನುವದಲಿಂದಲೂ ಪುನರ್ಯಜ್ಞಿಂಬಣಿಗೊಳಿಸುವದಲಿಂದಲೂ ನಷ್ಟಿಸ್ತು ರಕ್ಷಿಸಲು ಕಾರ್ಯವುಂಪಾಡುತ್ತಾನೆಂದು ನಾವು ನೋಡುತ್ತೇವೆ. “ನಾವು ಮಾಡಿದ ಪುಣ್ಯ ತ್ಯಿಗಿಂ ಸಿಬಿತ್ತುದಿಂದಲ್ಲ ಆತನ ಕರಣಿಯಲ್ಲಿಯೇ ಹುನಜ್ಞ ಸ್ವಾಪನ್ಯ ನೂಜಿನುವ ತೊಳಿಯಿಬಿಕೆಯ ಮೂಲಕವಾಗಿಯೂ ಹಲಿಶುದ್ಧಾತ್ಮನು ನಷ್ಟಿಸಲು ಸ್ವಭಾವಪನ್ಯ ಅಂಬುವುಂಪಾಡುವದರ ಮೂಲಕವಾಗಿಯೂ ಆತನು (ನಷ್ಟಿಸಿರುತ್ತಿರುವ ದೇವರು) ನಷ್ಟಿಸ್ತು ರಕ್ಷಿಸಿದನು” ಎಂದು ತಿಂತ 3:5 ಹೇಳುತ್ತದೆ. ಹಲಿಶುದ್ಧಾತ್ಮನು ನತ್ಯಪನ್ಯ (ಯೋಹಾನ 16:13) - ದೇವರ ಬಲವುಳ್ಳ ವಾಕ್ಯ ಪನ್ಯ (ಯೋಹಾನ 17:17; ಇತ್ಯಾಯ 4:12), ರಕ್ಷಿಸಲು ದೇವರ ಬಲಸ್ತುರೂಪವಾದ ನುವಾರೆಯನ್ಯ (ರೋಮಾತ್ಮರ 1:16) ಕೊಟ್ಟಿಸು. ಹಲಿಶುದ್ಧಾತ್ಮನು ನಂದಿಳಿಪನ್ಯ ಸ್ವೀಕರಿಸಿದಂತಹ ಹೊಸದಾಗಿ ಪುಣ್ಯಪರಾದರು (ಯೋಹಾನ 3:5), ಬಾಹ್ಯಿಸ್ತದಿಂದ ಆದ ತೊಳಿಯಿಬಿಕೆಯ ಮುಖಾಂತರ ನಬೀಕರಿನಲ್ಪಟ್ಟರು, ಪುನರ್ಯಜ್ಞಿಂಬಣಿಗೊಳಿಸಲ್ಪಟ್ಟರು (ಅರ್ಥಾತ್ತಲರ ಕೃತ್ಯಗಳ 22:16).

ತಿಂತ 3:4-8 ಈತಕು ಹೈದರಿಕ್ ಡೇಲು ಬುಝುತ್ತರ ಸಲಿಯಾಗಿ ಗಮನಿಸಿದ್ದಾರೆ:

ಇಡೀ ರಕ್ಷಿಸುವ ಘಟನೆಯ - ಆಗಮನದಿಂದ ಅಂತ್ಯದ ವರೆಗೆ ಒಂದು ಮಹಾ ಕಾರ್ಯದಂತೆ ನೋಡಲ್ಪಟ್ಟಿದೆ. ದೇವರ ಕಾಣಿಸಿಕೊಟ್ಟಿಕೆಯ ರಕ್ಷಣ ದಯೆಯ ಕಾರಣದಿಂದ ನಂಭಬಿನತ್ತದೆ ಹಾಗೂ ಹಲಿಶುದ್ಧಾತ್ಮನಾಲ್ಲಿ ನಬೀಕರಣದಿಂದಲೂ ಬಾಹ್ಯಿಸ್ತದ ಪುನರ್ಯಜ್ಞಿಂಬಣದ ತೊಳಿಯಿಬಿಕೆಯಿಂದಲೂ ಅನ್ವಯಿಸಲ್ಪಡುತ್ತದೆ.”¹

ಆದದಲಿಂದ, ನೂತನ ಜನನದಿಂದಲೂ ಹಲಿಶುದ್ಧಾತ್ಮನ ಕಾರ್ಯವು ಬಾಹ್ಯಿಸ್ತ ಹೊಂದುವದಲಿಂದ ಹಲಿಶುದ್ಧಾತ್ಮನ ಶ್ರವಣಿಸಲ್ಪಟ್ಟ ವಾಕ್ಯಕ್ಕೆ ಹಾಡಿಯು ಒಟ್ಟಿಕೊಟ್ಟು ವಾಗ ಉನ್ನತಿಗೇರುತ್ತದೆ (ಅರ್ಥಾತ್ತಲರ ಕೃತ್ಯಗಳ 2:41).

ಮುಕ್ತಾಯ

ಜೀವತಕೊಡುವ ಜೀವ, ದೇವರ ವಾಕ್ಯಪನ್ಯ ತರುವಳ್ಳ ಹಲಿಶುದ್ಧಾತ್ಮನ ಕಾರ್ಯವು ನಷ್ಟಿಸಬಿಕೆಗೆ ಅಗತ್ಯವಾದದ್ವಾರಿದೆ. ಹಾಡಿಯ ಹೈದರಾಂ ಮೇಲೆ ಹಲಿಶುದ್ಧಾತ್ಮನ ಕಾರ್ಯದ ಇಲ್ಲವೇ ವಾಕ್ಯದಿಂದ ಜಿಷ್ಟಿ ಬೀರೆಯಾಗಿ ಅವನನ್ಯ ಮಾರ್ಪಡಿನುವ ಯಾವುದೇ ಉದಾಹರಣೆಯನ್ಯ ಬ್ಯಂಗಲ್ ಕೊಡುವದಿಲ್ಲ. ದೇವರ ವಾಕ್ಯವು ಹಾಡಿಯ ಹೈದರಾಂ ನಷ್ಟಿಸಿದ ಮತ್ತು ದೇವರ ಕಡೆಗೆ ತಿರುಗಿಸಿದ ಹಲಿಶುದ್ಧಾತ್ಮನ ನಾಥನ ವಾಗಿದೆ. ರಕ್ಷಣಿಯು - ಪ್ರತಿಯೋಜ್ಞನು ತನ್ನ ಹಾತ ಮಾಡುವ - ತಂದೆ, ಕುಮಾರ - ಹಲಿಶುದ್ಧಾತ್ಮನ ಮುಖಾಂತರ ಬರುತ್ತದೆ. ವಾಕ್ಯದ ಮುಖಾಂತರ ಬರುವ ನಷ್ಟಿ ಬಿಶ್ವಾಸಂಚ್ಛ ದೇವರೊಂದಿಗಿನ ಮುಲಿದ ನಂಬಿಂಫವನ್ಯ ಸಲಹಡಿನಲು ಸ್ತೋರೆಹಿನು ವಾಗ ಮಾತ್ರವೇ ನಾವು ರಕ್ಷಣಿಯನ್ಯ ಹೊಂದಿಕೊಟ್ಟೇವೆ, ಯೇಸುವಿನ ರಕ್ತದಿಲ್ಲ ಮತ್ತು ನಷ್ಟಿಸ್ತು ಪುನರ್ಯಜ್ಞಿಂಬಣದ ದೇವರ ಬಲದಿಲ್ಲ ನಂಜಕೆಯ ಮೇಲೆ ಅವಲಂಭಿಸಿ, ನಾವು ಹಾಹದ ಜೀವನವನ್ಯ ಜಡತ್ತೇವೆ ಮತ್ತು ಬಾಹ್ಯಿಸ್ತದಿಲ್ಲ ನೂತನ ಜೀವಿತಕ್ಕೆ ಬರುತ್ತೇವೆ. ಸತ್ಯವರೇಖಾಗಿಂದ ಯೇಸುವನ್ಯ ಎಜ್ಞಿಸ್ತುಲಿಂದ ಪ್ರದರ್ಶಿಸಿದ ಅದೇ ಶಕ್ತಿಯ ಕಾರಣದಿಂದ ನಾವು ನೂತನ ಜೀವನದಿಂದ ನಡೆಯಲು ಶಕ್ತಾರಾಗಿದ್ದೇವೆ.

ଓପ୍ପଣେରଳୁ

¹A. J. Macleod, *The New Bible Commentary*, ed. F. Davidson (Grand Rapids, Mich.: Wm. B. Eerdmans Publishing Co., 1954), 871. ²Donald Grey Barnhouse, *The Love Life* (Ventura, Calif.: Regal Books, 1980), 36. ³Robert Harvey Strachan, *The Fourth Gospel* (Edinburgh: Trumbell and Spears, 1917), 94. Second Esdras ଅପ୍ରେରତୀଙ୍କ (ପ୍ରେରଣେନିଲ୍ଲୁଡ଼ା) ପ୍ରତ୍ଯକ୍ଷ, ମୁଦ୍ରାରୁ ଶ୍ରୀ. ଶ. 100ରୁ ବରେଯିଲ୍ୟାଜ୍ଞଦେ. ⁴Frederick Dale Bruner, *A Theology of the Holy Spirit* (Grand Rapids, Mich.: Wm. B. Eerdmans Publishing Co., 1970), 257-58. ⁵Homer A. Kent, Jr., *Light in the Darkness* (Grand Rapids, Mich.: Baker Book House, 1982), 59. ⁶William Hendriksen, *Exposition of the Gospel According to John*, New Testament Commentary (Grand Rapids, Mich.: Baker Book House, 1972), 134. ⁷ଦେଖର ରାଜ୍ୟ ମୁକ୍ତ ହରିଲୋକ ରାଜ୍ୟ ଏରଥୁ ଜ୍ଞାନପାଦ ରାଜ୍ୟଗର୍ଭାଗିରୁପଦିଲ୍ଲ, ଆଦରେ ଒ଠେ ରାଜ୍ୟଧାରିଦେ (ମୁତ୍ତୁଯ 4:17; ମୋର୍ଦିନ 1:14, 15). ଆମ ଯୋହାନ (ମୁତ୍ତୁଯ 3:2), ଯେଣୁ (ମୋର୍ଦିନ 1:15); ଅତ୍ୱୋନ୍ତଲରୁ (ମୁତ୍ତୁଯ 10:5, 7) ମୁକ୍ତ ଏଷ୍ଟମୁକ୍ତ ଜନରୁ (ଲକ୍ଷ 10:9, 11) ନବିଲହପାରିଦେ (କ୍ରିତରଦଳରେ) ଏଠିମୁକ୍ତ ପ୍ରତିଗିରିଦ ରାଜ୍ୟଧାରିଦେ. ଆମ ଯେଣୁବିନ ରାଜ୍ୟଧାରିଦେ. କ୍ରୀସ୍ତୁର ଲୋକଦେଇଶଗିରିଦ ସ୍ଫଳାଂତରିନିଲ୍ୟାଙ୍କୁପାର ଅଚରୁ ଅଦରିଲ୍ଲ ପ୍ରତ୍ୟେତିମୁହରୁ (କୋଲେନସ୍ନେ 1:13). ଯେଣୁବିନ ଆଜକେଯ ତେଣ ହରିଲୋକ ଭାଲେନାକରଦଲୀଲ୍ଲ ବିନ୍ଦୁରିନୁପୁରୁଦୁ. (ମୁତ୍ତୁଯ 28:18; ଏଫେନ୍ 1:19-23), ଅଦର ଭାଲେନାକରଦ ଭାଗ୍ୟ ନବୀଯାରିଦେ (ମୁତ୍ତୁଯ 16:18, 19). ଯେଣୁପୁ ତେଣୁ ରାଜ୍ୟର ବାର୍ଗ ନତକଧାର ମାତନାଦିଦନୁ (ମୁତ୍ତୁଯ 5:3, 10, 19; 6:10, 33; 7:21; 13:19, 24, 31, 44, 45, 47). ତେ ରାଜ୍ୟପୁ “ବର୍ଷେ ଜୀଜକ୍ଷେ” (ମୁତ୍ତୁଯ 13:37). ଧାର୍ଯ୍ୟକ୍ରୀ (ଲକ୍ଷ 8:11), ଜଗତ୍ତିନିଲ୍ଲ ଯେଣୁ ଜୀବିତ ହାତର ପଲାଦୁଧାର୍କୁ ମୁମବାଂତର ପ୍ରେରଣେନିଲ୍ୟାଟ୍ ବରହଗାରରିଗେ କେଉଁଛିଦ୍ଵାରା ତେଣୁ ଅନ୍ତିମପଣ୍ଡୁ ବାହୀକେବାନିରୁତ୍ତିର. ⁸Herbert M. Carson, *The Epistles of Paul to the Colossians and Philemon*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1979), 67-68. ⁹H. Leo Boles, *The Holy Spirit* (Nashville: Gospel Advocate Co., 1971), 199. ¹⁰ନୋଇର ଅପ୍ରେରନ୍ତର କୃତ୍ୟରୁ 4:31; 5:20; 8:4, 25; 11:14, 19; 13:5, 26, 46, 49; 14:25; 15:35; 16:32; 17:13; 18:11.

¹¹Bruner, 259.

© 2009 Truth for Today